

ಮದುವೆ ಸಮಾರಂಭಗಳ ಮುಖ್ಯ ಆಕರ್ಷಣೆಯಾಗಿದ್ದ ಬ್ಯಾಂಡ್ ಗಾಡಿಗಳು ಕಳೆದ ಐದು ತಿಂಗಳಿನಿಂದ ನಿಂತಲ್ಲೇ ನಿಂತಿದ್ದು, ಓಣಿಯ ಮಕ್ಕಳ ಪಟ ಹಾರಿಸುವ ಅಟ್ಟಗಳಾಗಿವೆ



ಬಾಲಿವುಡ್ ತಾರೆಯರಲ್ಲ ಅದೇನು ತಮ್ಮ ಮನೆಯ ಮದುವೆಯೇ ಎನ್ನುವಷ್ಟು ಸಂಭ್ರಮದಲ್ಲಿ ಡಿಸೈನರ್ ಡ್ರೆಸ್‌ಗಳನ್ನು ಧರಿಸಿ, ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


ಬೀಗರ ಸ್ವರೂಪ ತಿಳಿತಲ್ಲ!

ದೊಡ್ಡವರ ಕುಟುಂಬದ ಇಂತಹ ಮದುವೆಗಳನ್ನೆಲ್ಲ ಬಿಟ್ಟುಬಿಡಿ. ನಮ್ಮೂರುಗಳಲ್ಲಿ ನಡೆಯುತ್ತಿದ್ದ ಸಾಮಾನ್ಯ ಕುಟುಂಬಗಳ ಮದುವೆಗಳನ್ನೇ ಒಮ್ಮೆ ನೆನಪಿಸಿಕೊಳ್ಳಿ. ತುಂಬಿ ತುಳುಕಿಸುವಷ್ಟು ಮಂದಿಯನ್ನು (ಅಕ್ಷರಶಃ ಒಬ್ಬರ ಮೇಲೆ ಒಬ್ಬರು ಬಿದ್ದಿರುತ್ತಿದ್ದರು!) ಕೂರಿಸಿಕೊಂಡು ಹತ್ತಾರು ಟ್ರ್ಯಾಕ್ಟರ್‌ಗಳು ದಿಬ್ಬಣದ ಯಾತ್ರೆಗೆ ಹೊರಡುತ್ತಿದ್ದವು. ಅದರಲ್ಲೇ ಸ್ವಲ್ಪ ಉಳ್ಳವರಾದರೆ ಜನರನ್ನು ಕರೆದೊಯ್ಯಲು ಲಾರಿಗಳೇ ಬರುತ್ತಿದ್ದವು. 'ಏ ಯಕ್ಕಾ, ಏ ಯಣ್ಣಾ... ಲಗೂನ ಸ್ವಾನ ಮಾಡಿ ಲಗ್ಗಕ್ಕೆ ಹೊರಡ್ಡಿ' ಎಂದು ಮನೆ, ಮನೆಗೆ ಆಳುಗಳು ಕರೆಯಲು ಬರುತ್ತಿದ್ದ ದಿನಗಳು ಅವು. ದಿಬ್ಬಣದ ರೀತಿ ರಿವಾಜುಗಳಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ 'ಸರಕ್ಕೆ ಸರಿತಲ್ಲ, ಬೀಗರ ಸ್ವರೂಪ ತಿಳಿತಲ್ಲ/ ಆನೆ ಬರ್ತಾವಂಥ ಆರು ಕಣಿವೆಯ ಕೊಂಡೆ, ಬೋಳ್ ಹೋರಿ ಮ್ಯಾಲ ಬಂದ ನಮ ಬೀಗ' ಎಂಬ ಗೇಲಿಯ ಪದ್ಯಗಳು ತೇಲಿ ಬರುತ್ತಿದ್ದವು!

ಮದ್ಯಮ ವರ್ಗದ ಕುಟುಂಬಗಳ ಮದುವೆಗಳಾದರೆ ಸಮಾರಂಭದ ಸ್ಥಳಗಳಿಗೆ ತೆರಳಲು ಕಾರು, ಬಸ್ಸು, ರೈಲಿನ ಬೋಗಿಗಳು ಬುಕ್ ಆಗುತ್ತಿದ್ದವು. ತುಂಬಾ ಹಿಂದೆ ವಾರಗಟ್ಟಲೆ

ಮದುವೆ ಸಮಾರಂಭಗಳು ನಡೆಯುತ್ತಿದ್ದವು ಎಂದೂ ಕೇಳಿಲ್ಲೇವೆ. ಸಂದುಹೋದ ಈಚಿನ ದಿನಗಳಲ್ಲಿ ಜನಸಾಮಾನ್ಯರು ಅಷ್ಟೊಂದು 'ಉದ್ದ ನೀರಿಗೆ' ಇಳಿಯದಿದ್ದರೂ 2-3 ದಿನಗಳವರೆಗೆ ಮದುವೆ ನಡೆಯದಿದ್ದರೆ ಅವರ ಪ್ರತಿಷ್ಠೆಗೆ ಪೆಟ್ಟು ಬೀಳುತ್ತಿತ್ತು. ಒಂದುದಿನ ಮೊದಲು ಎದುರುಗೊಳ್ಳುವುದು, ಮರುದಿನ ಧಾರೆ ಎರೆದು ಕೊಡುವುದು, ಆಮೇಲೆ ಒಂದುದಿನ ಔತಣಕೂಟ ಏರ್ಪಡಿಸುವುದು - ಇಷ್ಟೂ ನಡೆಯದಿದ್ದರೆ ಅದನ್ನು ಮದುವೆ ಅಂತಲಾದರೂ ಹೇಗೆ ಕರೆಯುವುದು?

ಕೊರೊನೋತರ ಅವಧಿಯಲ್ಲಿ ಏನಾಗಿದೆ ನೋಡಿ. ಮೇಲಿನ ಈ ಘಟನೆಗಳೆಲ್ಲ ಕ್ರಿಸ್ತಪೂರ್ವದಲ್ಲೋ ಅಥವಾ ಪೌರಾಣಿಕ ಕಾಲಘಟ್ಟದಲ್ಲೋ ನಡೆದು ಹೋದವೇನೋ ಎನ್ನುವಂತೆ ಮದುವೆಯ ಆ ವೈಭವವೆಲ್ಲ ಈಗ ಸಂಪೂರ್ಣ ಕಾಣೆಯಾಗಿಬಿಟ್ಟಿದೆ. ಭರ್ತಿ ಮದುವೆ ಋತುವಿನಲ್ಲೇ ಲಾಕ್‌ಡೌನ್ ಬೇರೆ ಜಾರಿಯಾಗಿದ್ದರಿಂದ ಹಾಗೂ ನಂತರದ ದಿನಗಳಲ್ಲಿ ವಧು-ವರರು ಸಪ್ತಪದಿ ತುಳಿಯುವುದಕ್ಕೆ ಹೆಚ್ಚೆಂದರೆ 50 ಜನ ಸಾಕ್ಷಿಯಾಗಬಹುದು ಎಂದು ಸರ್ಕಾರ ಆದೇಶ ಹೊರಡಿಸಿದ್ದರಿಂದ ಮದುವೆಗಳನ್ನು ಹೀಗೂ ನಡೆಸಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಷ್ಟು ವಿವಾಹೋತ್ಸವಗಳು ಸರಳ ಆಚರಣೆಗಳಾಗಿ ಬದಲಾಗಿವೆ. ಇಡೀ ಊರನ್ನೇ ಒಳಗೊಳ್ಳುತ್ತಿದ್ದ ಮದುವೆ ಸಮಾರಂಭಗಳು, ಈಗ ಕೌಟುಂಬಿಕ ಕಾರ್ಯಕ್ರಮಗಳಾಗಿ ರೂಪಾಂತರ ಹೊಂದಿವೆ!



ದಿಬ್ಬಣದಲ್ಲಿ ಪ್ರಮುಖ ಆಕರ್ಷಣೆಯಾದ ವಧು-ವರರಿದ್ದ ಗಾಡಿಯನ್ನು ಎಳೆಯುತ್ತಿದ್ದ ಕುದುರೆಗೆ ಈಗ ಲಾಯದಲ್ಲರವುದೇ ಕೆಲಸ. ಮದುವೆಗಳಂತೆಯೇ ಕುದುರೆ ದೇಹವೂ ಸಣಕಲಾಗಿದೆ